

## ಉತ್ತರ ಕನ್ನಡ ಜಿಲ್ಲೆಯ ಮೋಗೇರ ಸಮುದಾಯ

ಡಾ.ಆರ್.ಚಂದ್ರಶೇಖರ್

ಉತ್ತರ ಕನ್ನಡ ಜಿಲ್ಲೆಯ ಮೋಗೇರ ಸಮುದಾಯದ ಬಗ್ಗೆ ಬ್ರಿಟೀಷ್  
ಅಧಿಕಾರಿಗಳು ಮತ್ತು ಮಾನವ ಶಾಸ್ತ್ರಜ್ಞರು ಬಹಳ ಸಂಕ್ಷಿಪ್ತವಾಗಿ  
ಬರೆದಿದ್ದಾರೆ. ಬಾಂಬೆ ಗೆಜೆಟಿಯರ್‌ನಲ್ಲಿ ಬರೆದಿರುವ ಸಂಕ್ಷಿಪ್ತ ಲೇಖನದಲ್ಲಿ ಈ  
ಜನರ ಸಾಂಸ್ಕೃತಿಕ ಲಕ್ಷಣಗಳನ್ನು ವಿವರಿಸಲಾಗಿದೆ (ಪುಟ - 312-313) ಇವರ  
ಮುಖ್ಯವಾದ ಕಸುಬು ಮೀನುಗಾರಿಕೆಯಾಗಿದ್ದು, ಇವರು ತಮ್ಮ ಉಡುಗೆ  
ತೊಡುಗೆಗಳಲ್ಲಿ ಮತ್ತು ಆಚಾರಗಳಲ್ಲಿ ಭಾಷ್ಯಣಿರನ್ನು ಅನುಕರಣೆ ಮಾಡುತ್ತಿದ್ದನ್ನು  
ಬ್ರಿಟೀಷ್ ಲೇಖಕರು ಉಲ್ಲೇಖಿಸಿರುತ್ತಾರೆ.

ಸರ್ಕಾರವು ಪ್ರಕಟಿಸಿರುವ ಉತ್ತರ ಕನ್ನಡ ಜಿಲ್ಲೆ ಗೆಜೆಟಿಯರ್‌ನಲ್ಲಿ ಡಾ.  
ಸೂಯ್ಯನಾಥ ಕಾಮತರು ಮೋಗೇರ ಜಾತಿಯ ಬಗ್ಗೆ ಒಂದು ಟಿಪ್ಪಣಿಯನ್ನು  
ನೀಡಿರುತ್ತಾರೆ. ಮಾನವ ಶಾಸ್ತ್ರ ಸರ್ವೇಕ್ಷಣ ಸಂಸ್ಥೆಯವರು (ASI) 1998 ರಲ್ಲಿ  
ಪ್ರಕಟಿಸಿದ “ಭಾರತದ ಸಮುದಾಯಗಳು” ಎಂಬ ಮುಸ್ತಕದಲ್ಲಿ ಉತ್ತರ ಕನ್ನಡ  
ಮೋಗೇರ ಬಗ್ಗೆ ಯಾವುದೇ ಲೇಖನವಿಲ್ಲ.

ಮೋಗೇರ ಜನ ಸಮುದಾಯವು ವಾಸಿಸುವ ಹೆಸರುಗಳು ಇಂತಿವೆ –  
ಬೈಂದೂರು, ಶೀರೂರು, ಬಟ್ಟಳ, ಹಳವೆ ಗಡ್ಡ, ಹಳವೆ ಕೋಡಿ, ಮುಡ್ಡೆಶ್ವರ,  
ಹೊನ್ನಾವರ, ಮುಂತಾದ ಪ್ರದೇಶಗಳಲ್ಲಿ ಕಂಡು ಬರುತ್ತಾರೆ. ಇವರು  
ಮೀನುಗಾರರಾಗಿದ್ದು ಇವರ ವಾಸ ಸ್ಥಳಗಳು ಹೆಚ್ಚಾಗಿ ಸಮುದ್ರ  
ತೀರದಲ್ಲಿದೆ. ಮೋಗೇರರಲ್ಲಿ ಕಂಡುಬರುವ ಸಾಮಾನ್ಯ ಉಪನಾಮಗಳು ಹೀಗಿವೆ –

ಡಾ.ಆರ್.ಚಂದ್ರಶೇಖರ್  
ಅತಿಥಿ ಉಪನಾಮಕರು  
ಮಾನವಶಾಸ್ತ್ರ ಅಧ್ಯಯನ ವಿಭಾಗ  
ಮಾನಸ ಗಂಗೋತ್ತಿ, ಮೃಸೂರು

ಮೊಗೇರ್, ಕರ್ನಾಟಕ, ಪ್ಯಾಡ್, ಆದಿಮನೆ, ತಾರೀ ಮನೆ, ಹೊಳೆ ಗಡ್ಡೆ, ಗಂಗೋಳಿ, ಉಡುಪಿ ಜಿಲ್ಲಾ, ಇತ್ಯಾದಿಗಳಾಗಿವೆ.

ಮೊಗೇರರ ಜನ ಸಂಖ್ಯೆ ಬಗ್ಗೆ ಯಾವುದೇ ವಿಚಿತ ಮಾಹಿತಿ ದೊರೆತಿಲ್ಲ. ಹಾವನೂರ ಆಯೋಗದ ವರದಿಯಲ್ಲಿ (ಅಧ್ಯಾಯ - II) ತಿಳಿಸಿರುವಂತೆ ಉತ್ತರ ಕನ್ನಡ ಜಿಲ್ಲೆಯ ಜನಸಂಖ್ಯೆಯು 1972 ರಲ್ಲಿ 8585 ಇಳಿರಬಹುದೆಂದು ಅಂದಾಜು ಮಾಡಲಾಗಿದೆ. ಇವರ ಮಾತ್ರ ಭಾಷೆ ಕನ್ನಡವಾಗಿದೆ. ಕೆಲವರು ಹೊಂಕೆಣಿ ಭಾಷೆಯನ್ನು ಮಾತನಾಡಬಲ್ಲರು. ಇತರ ಏನುಗಾರ ಜಾತಿಗಳಾದ ಖಾರ್ವಿ ಮತ್ತು ಹರಿಕಾಂತ ಜಾತಿಗಳೊಂದಿಗೆ ಅವರಿಗೆ ಹೆಚ್ಚಿನ ಸಂಪರ್ಕವಿದೆ.

ಮೊಗೇರ ಸಮಾಜವು ಬಂದುತ್ತದ ಆಧಾರವಿರುವ ಹಲವು ಬಳಿ (clans) ಗಳಾಗಿ ವಿಂಗಡಿಸಲ್ಪಟ್ಟಿದೆ. ಇದರಲ್ಲಿ ಮುಖ್ಯವಾದ ಬಳಿಗಳು ಈ ರೀತಿ ಇವೆ. ಹಾಲು ಬಳಿ, ಶೋಳಾರ್ ಬಳಿ, ಚಿಂದಿ ಬಳಿ, ಶೆಟ್ಟಿ ಬಳಿ ಮತ್ತು ಸಾಲಿಯಾನ್ ಬಳಿ, ವಿವಾಹ ಸಂಬಂಧವನ್ನು ಏರ್ಪಡಿಸುವಾಗ ಬಳಿಗಳನ್ನು ನೋಡಲಾಗುತ್ತದೆ. ಒಂದೇ ಬಳಿಗೆ ಸೇರಿದ ಹೆಣ್ಣು ಮತ್ತು ಗಂಡು ವಿವಾಹವಾಗುವಂತಿಲ್ಲ.

ಮೇಲೆ ತಿಳಿಸಿರುವಂತೆ ವಿವಾಹಕ್ಕೆ ಗಂಡು ಮತ್ತು ಹೆಚ್ಚಿನ ಆಯ್ದ್ಯಾಯು ಅವರ ಬಳಿಗಳ ಆಧಾರದ ಮೇಲೆ ನಡೆಯುತ್ತದೆ. ಒಂದೇ ಬಳಿಗೆ ಸೇರಿದವರೆಲ್ಲರೂ ಸಹೋದರ, ಸಹೋದರಿಯರಿದ್ದಂತೆ. ಪ್ರೇಪಾಹಿಕ ಸಂಬಂಧಗಳು ಉತ್ತರ ಕನ್ನಡದ ಮೊಗೇರರೊಡನೆ ಸೀಮಿತವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೊಗೇರರ ಜೊತೆಗೆ ಯಾವುದೇ ಪ್ರೇಪಾಹಿಕ ಸಂಬಂಧಗಳು ಕಂಡು ಬರುವುದಿಲ್ಲ. ತಾಳಿ ಮತ್ತು ಹಣೆಯ ಮೇಲಿನ ಕುಂಕುಮ ಹಂಗಸಿನ ಪ್ರೇಪಾಹಿಕ ಸ್ಥಾನದ ಸಂಕೀರ್ತಗಳಾಗಿವೆ. ಆದರೆ ಇತ್ತೀಚಿಗೆ ಹೆಚ್ಚಿನ ವಿವಾಹಗಳನ್ನು ದೇವಸ್ಥಾನ ಮತ್ತು ಕಲ್ಯಾಣ ಮಂಟಪಗಳಲ್ಲಿ ಮಾಡಲಾಗುತ್ತದೆ. ಬ್ರಾಹ್ಮಣ ಪುರೋಹಿತರು ವಿವಾಹದ ವಿಧಿಗಳನ್ನು ನೆರವೇರಿಸುತ್ತಾರೆ.

**ಪರಾಮರ್ಶನ ಪ್ರಂಥಗಳು**

1. ಮಣಜಿತ್ತಾಯ ವೆಂಕಟರಾಜು (1993) : ‘ಮೋಗವೀರರ ಸಂಸ್ಕೃತಿ’ಪ್ರಕಾಶಕರು : ಕನಾರಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
2. ಕೌಡ್ಯಾದಿ, ಅಭಯಕುಮಾರ್ (1997):ಮುಗೇರರು: ಜನಾಂಗ, ಜಾನಪದ ಅಧ್ಯಯನ ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಕನಾರಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.
3. Kamath. S.V. (1985) : Uttar Kannada Districts, Karnataka State Gazetteer.
4. Thurston.E.(1909,1975): Castes and Tribes Southern India, Delhi, Cosmos Publication.
5. Singh. K.S. (1998) :India’s communities(Vol. H.M.) Delhi,Oxford University Press.